

Total comprehensive loss for the period / year (Comprising loss for the period / year (after Tax) and other comprehensive loss (after tax))	(996.55)	(396.34)	(724.90)	(1,392.89)	(1,069.48)	(2,982.35)
Equity Share Capital	3,011.34	3,011.34	2,761.02	3,011.34	2,761.02	2,940.23
Reserves (excluding revaluation reserve as shown in the Balance Sheet of previous year)	NA	NA	NA	NA	NA	7,295.59
Earnings Per Share (EPS)	Not annualised					Annualised
Basic earnings per share of Rs. 2/- each	(0.65)	(0.26)	(0.51)	(0.91)	(0.76)	(2.08)
Diluted earnings per share of Rs. 2/- each	(0.64)	(0.25)	(0.51)	(0.88)	(0.76)	(2.05)

- The above is an extract of the Quarterly/Six months/Annual Consolidated Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Unaudited Consolidated Financial Results are available at Company's web site www.moschip.com and BSE websites. (scrip code 532407).
- The Unaudited Consolidated Financial Results are prepared in accordance with the Indian Accounting Standards (Ind AS) as prescribed under Section 133 of the Companies Act, 2013 ("the Act") read with relevant rules thereunder, other accounting principles generally accepted in India.
- The Unaudited Consolidated Financial Results for the quarter and six months ended 30 September 2019 have been reviewed and recommended by the Audit Committee and approved by the Board of Directors at their meeting held on 24 October 2019. The statutory auditors have carried out a limited review of these Unaudited Consolidated Financial Results.
- The Board of Directors in their meeting held on 23 July 2018 approved the 100% acquisition of equity share capital of the Company "First Pass Semiconductors Private Limited" (FPS) and "Gigacom Semiconductor Private Limited" (GC India). Based on the terms of the acquisition as agreed upon between the parties, the Company has acquired 18.28% equity in FPS through cash consideration and remaining balance of equity in FPS and 100% equity in GC India though swap shares through a scheme of arrangement for amalgamation with effect from 1 April 2018. While the Company has filed the scheme with National Company Law Tribunal (NCLT), the Company has convened the shareholders and creditors meeting on 6 September 2019 to comply with the direction of NCLT. The Company has obtained control over FPS and GC India in accordance with Ind AS 110 "Consolidated Financial Statements". The Company has started consolidating the unaudited financial results of FPS and GC India from 31 March 2019 treating this date as date of control and accordingly considered them as 100% subsidiaries for the purpose of Unaudited Consolidated Financial Results.

Place: Hyderabad
Date: 24 October 2019

Sd/-
K. Pradeep Chandra
Chairman

BARODA MUTUAL FUND



NOTICE NO. 48/2019

- NOTICE is hereby given that in compliance with the requirements of Regulation 59 of the SEBI (Mutual Funds) Regulations, 1996 as amended, investors / Unit holders are requested to note that the half yearly unaudited financial results of the schemes of Baroda Mutual Fund ("Mutual Fund") for the half-year ended September 30, 2019, have been hosted on the website of the Mutual Fund (viz. www.barodamf.com) and on the website of AMFI (viz. www.amfiindia.com).
- NOTICE is hereby given that Baroda Trustee India Private Limited, trustee to the Mutual Fund, has approved change in benchmark indices of the below-mentioned schemes of the Mutual Fund, with effect from October 29, 2019 as under:

Name of scheme	Category of scheme	Existing benchmark index	Proposed benchmark index
Baroda Credit Risk Fund	Credit Risk Fund	CRISIL Short Term Bond Fund Index	CRISIL Short Term Credit Risk Index
Baroda Treasury Advantage Fund	Low Duration Fund	CRISIL Liquid Fund Index	CRISIL Low Duration Debt Index
Baroda Multi Cap Fund	Multi Cap Fund	S&P BSE 200 TRI	S&P BSE 500 TRI

This notice-cum-addendum forms an integral part of the Scheme Information Document ("SID") and Key Information Memorandum ("KIM") of the aforesaid schemes of the Mutual Fund. All other terms and conditions of the SIDs and KIMs of the aforesaid schemes of the Mutual Fund shall remain unchanged.

C. CLARIFICATION TO THE NOTICE NUMBER 46/2019 FOR ALL THE SCHEMES OF THE MUTUAL FUND:

With reference to Notice-cum-addendum no. 46/2019 dated October 18, 2019, investors / Unit holders of the schemes of the Mutual Fund are requested to note that Point (C) (Modifications in sector level exposure limits in case of debt schemes of the Mutual Fund) is applicable only to the debt schemes of the Mutual Fund, while Point (D) (Change in the timings for disclosure of NAV on the website of the Mutual Fund and Association of Mutual Funds of India) is applicable to all schemes of the Mutual Fund.

This notice-cum-addendum forms an integral part of the SIDs and KIMs of the schemes of the Mutual Fund and the Statement of Additional Information ("SAI") of the Mutual Fund. All other terms and conditions of the schemes of the Mutual Fund shall remain unchanged.

For Baroda Asset Management India Limited
(Formerly known as Baroda Pioneer Asset Management Company Ltd.)
(Investment Manager to Baroda Mutual Fund)

Place : Mumbai
Date : October 25, 2019

Sd/-
Authorised Signatory

Mutual Fund investments are subject to market risks, read all scheme related documents carefully.

For further details, kindly contact:

For Baroda Asset Management India Limited
(Formerly known as Baroda Pioneer Asset Management Company Ltd.)
CIN : U65991MH1992PLC069414

501, Titanium, 5th Floor, Western Express Highway, Goregaon (East), Mumbai - 400 063.
Tel. No. : +91 22 6848 1000 • Toll Free No. : 1800 267 0189
Visit us at : www.barodamf.com • Email : info@barodamf.com

Kundanhalli Village, K R Puram Hobli, Bangalore-560 086, Karnataka, India
Tel : +91-8043640000

Email : compliance@xchanging.com Website : www.xchanging.com

NOTICE

Notice is hereby given that pursuant to the Regulation 29 read with Regulation 47 of the SEBI (Listing Obligations and Disclosure Requirements) Regulations, 2015, a meeting of the Board of Directors of Xchanging Solutions Limited is scheduled to be held on Wednesday, November 13, 2019 at 11:30 AM inter alia to consider and approve the unaudited standalone & consolidated financial results of the Company for the 2nd quarter and six months ended September 30, 2019 and to transact other business items as set out in the agenda.

This information is available on the website of the Company <http://www.xchanging.com/investor-relations/xsi-content> and also on the website of Stock Exchanges www.nseindia.com (National Stock Exchange of India Limited) and www.bseindia.com (BSE Limited), where the shares of the Company are listed.

By order of the Board of
Xchanging Solutions Limited

Place: Gurgaon
Date: October 25, 2019

Mayank Jain
(Company Secretary)

AUTOMOTIVE AXLES LIMITED

(TS 16949 Company)

Corporate Identity No. L51909KA1981PLC004198

Regd. Office: Hootagalli Industrial Area, Off Hunsur Road,
Mysuru, Karnataka - 570 018

NOTICE

Pursuant to Regulation 29 read with Regulation 47 of the SEBI (Listing Obligations & Disclosure Requirements) Regulations, 2015, notice is hereby given that the Meeting of Board of Directors of the Company is scheduled to be held on Monday, 4th November, 2019 to consider, approve and take on record the Un-Audited Financial Results for the quarter and half year ended 30th September, 2019.

Further as per the Company's Code of Conduct for Prevention of Insider Trading, the trading window for dealing with securities of the Company will remain close from 1st of October, 2019 to 48 hours after the declaration of the Financial Results.

The said information is also available on Company's website www.autoaxle.com and also on the website of stock exchanges www.bseindia.com and www.nseindia.com.

By Order of the Board of Directors
For Automotive Axles Limited

Place : Mysuru
Date : 25th October, 2019

Sd/-
Debadas Panda
Company Secretary



KALYANI

Joint Venture between



MERITOR

NMDC Limited

(A Govt. of India Enterprise)

'Khanij Bhavan', 10-3-311/A, Castle Hills, Masab Tank,
Hyderabad-500 028. CIN : L13100TG1958GOI001674.

COMMERCIAL DEPARTMENT

Tender Enquiry No.: COM-III (39)/2019-20/NISP/OTE/01
Dated: 26/10/2019

NMDC Limited, A "NAVARATNA" Public Sector Company under Ministry of Steel, Govt. of India, invites bids from experienced domestic bidders for "Appointment of service provider for conducting e-auctions for sale of By-Products for a period of two years for NMDC Iron & Steel Plant (NISP), Nagarnar near Jagadapur, Chhattisgarh State".

The detailed NIT and Bid documents can be viewed and / or downloaded from NMDC website <http://www.nmdc.co.in>, Central Public Procurement Portal <http://www.eprocure.gov.in/epublish/app> from 26/10/2019 to 26/11/2019.

For accessing the Bid Document from NMDC website, the bidder has to register as 'New User' in Tenders Section at NMDC's website link <http://www.nmdc.co.in/nmdctender/default.aspx>.

For Accessing the Tender document from Central Public Procurement portal at link <http://www.eprocure.gov.in>, the Tenderer has to click on "Latest active Tenders".

The Bid Documents can be obtained on all working days on payment from General Manager (Com), NMDC Limited, Khanij Bhavan, Masab Tank, Hyderabad -500028 as per the details given in NIT. The Bidders are requested to submit their bids as per the details given in NIT.

The Bidders on regular basis are required to visit the NMDC's website/ CPP Portal for corrigendum, if any, at a future date.

For further clarification, the following can be contacted: General Manager (Commercial) NMDC Ltd, Hyderabad Fax No. +91-040-23538769, Tel. No. +91-040-23538760, Email: hocommercial@nmdc.co.in